



## ಕರ್ನಾಟಕ ಸರ್ಕಾರದ ನಡವಳಿಗಳು



ಪರಿಶೀಲಿತ ಜಾತಿ ಮತ್ತು ಪರಿಶೀಲಿತ ಪಂಗಡದ ಮಹಿಳಾ ಸ್ವಸಹಾಯ ಸಂಘರ್ಷಣೆಗೆ ಮೃಕೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಹೊರಡಿಸಿರುವ ಸರ್ಕಾರದ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಮರು ಆದೇಶ ಹೊರಡಿಸುವ ಕುರಿತು.

ವ್ಯವಸ್ಥಾಪಕ ನಿರ್ದೇಶಕರು, ಡಾ॥ ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಇವರು ಪ್ರಸ್ತಾವನೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಕಳ 301 ಎಸ್.ಡಿ.ಸಿ 2018, ದಿನಾಂಕ: 21.02.2019ರ ಆದೇಶದಲ್ಲಿ ಮೃಕೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಹೊರಡಿಸಿರುವ ಸರ್ಕಾರದ ಆದೇಶಕ್ಕೆ ಕೆಲವೊಂದು ಮಾರ್ಗಸೂಚಿಗಳ ಬಗ್ಗೆ ಕೆಲವು ಸಂಘಟನೆಗಳ ಮುಖಂಡರುಗಳು, ಯೋಜನೆಗಳನ್ನು ಅನುಷ್ಠಾಗೊಳಿಸುವ ಸಂದರ್ಭದಲ್ಲಿ ನಿಗಮಕ್ಕೆ ಸೂಕ್ತ ದಾಖಲೆಗಳನ್ನು ನಿಡದೇ ನಿಗಮದ ಸಿಬ್ಬಂದಿಗಳ ಮೇಲೆ ದೂರುಗಳನ್ನು ದಾಖಲಿಸುತ್ತಿರುವುದು ಹಾಗೂ ಹಣ ಬಿಡುಗಡೆ ಒತ್ತುಡ ಹಾಕುತ್ತಿರುವುದು ನಿಗಮದ ಗಮನಕ್ಕೆ ಬಂದಿರುತ್ತದೆ. ಇದರಿಂದ ಜಿಲ್ಲೆಗಳಲ್ಲಿ ಸದರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲವೆಂದು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ತಿಳಿಸಿರುವುದರಿಂದ ದಿನಾಂಕ: 21.02.2019ರ ಆದೇಶವನ್ನು ಪುನರ್ ಪರಿಶೀಲಿಸಿ ಕೆಳಕಂಡ ಅಂಶಗಳನ್ನು ಸೇರಿಸಿ, ಪರಿಷ್ಕರಿತ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

### ಪ್ರಸ್ತಾವನೆ:-

ಮೇಲೆ ಉದಳಾದ ದಿನಾಂಕ: 21.04.2023 ರಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಡಾ: ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರು ಪ್ರಸ್ತಾವನೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಕಳ 301 ಎಸ್.ಡಿ.ಸಿ 2018, ದಿನಾಂಕ: 21.02.2019ರ ಆದೇಶದಲ್ಲಿ ಮೃಕೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಹೊರಡಿಸಿರುವ ಸರ್ಕಾರದ ಆದೇಶಕ್ಕೆ ಕೆಲವೊಂದು ಮಾರ್ಗಸೂಚಿಗಳ ಬಗ್ಗೆ ಕೆಲವು ಸಂಘಟನೆಗಳ ಮುಖಂಡರುಗಳು, ಯೋಜನೆಗಳನ್ನು ಅನುಷ್ಠಾಗೊಳಿಸುವ ಸಂದರ್ಭದಲ್ಲಿ ನಿಗಮಕ್ಕೆ ಸೂಕ್ತ ದಾಖಲೆಗಳನ್ನು ನಿಡದೇ ನಿಗಮದ ಸಿಬ್ಬಂದಿಗಳ ಮೇಲೆ ದೂರುಗಳನ್ನು ದಾಖಲಿಸುತ್ತಿರುವುದು ಹಾಗೂ ಹಣ ಬಿಡುಗಡೆ ಒತ್ತುಡ ಹಾಕುತ್ತಿರುವುದು ನಿಗಮದ ಗಮನಕ್ಕೆ ಬಂದಿರುತ್ತದೆ. ಇದರಿಂದ ಜಿಲ್ಲೆಗಳಲ್ಲಿ ಸದರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲವೆಂದು ಪ್ರಗತಿ ಪರಿಶೀಲನಾ ಸಭೆಗಳಲ್ಲಿ ತಿಳಿಸಿರುವುದರಿಂದ ದಿನಾಂಕ: 21.02.2019ರ ಆದೇಶವನ್ನು ಪುನರ್ ಪರಿಶೀಲಿಸಿ ಕೆಳಕಂಡ ಅಂಶಗಳನ್ನು ಸೇರಿಸಿ, ಪರಿಷ್ಕರಿತ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

1. ಮಹಿಳಾ ಸ್ವ ಸಹಾಯ ಸಂಘರ್ಷದ 60% ಪ.ಜಾತಿಯ ಸದಸ್ಯರ ಪೈಕಿ ಕನಿಷ್ಠ 40% ರಷ್ಟು ಸದಸ್ಯರು ನಿಗದಿಪಡಿಸಿರುವ ಪರಿಶೀಲಿತ ಜಾತಿಯ ಪಟ್ಟಿಯಲ್ಲಿರುವ ಡಾ: ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಅನ್ವಹಿಸುವ ಉಪ ಜಾತಿಯ ಸದಸ್ಯರುಗಳು ಇರಬೇಕು.
2. ನಿಗಮದಿಂದ ಸಾಲ ಸೌಲಭ್ಯ ಪಡೆಯುವ ಮಹಿಳಾ ಸ್ವ ಸಹಾಯ ಸಂಘರ್ಷ ಪ್ರತಿನಿಧಿ-01(ಅಧ್ಯಕ್ಷರು) ಮತ್ತು ಪ್ರತಿನಿಧಿ-02 (ಸದಸ್ಯ ಕಾರ್ಯದರ್ಶಿಗಳು) ನಿಗಮದ ವಾಯವ್ಯಿಗೆ ಒಳಪಡುವ ಪರಿಶೀಲಿತ ಜಾತಿಯ ರಾಜ್ಯಾಧಿಕಾರಿಗೆ ಸೇರಿರಬೇಕು ಹಾಗೂ ಯಾವುದೇ ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಸರ್ಕಾರಿ ನೌಕರರಾಗಿರಬಾರದು.
3. ಮಹಿಳಾ ಸ್ವ ಸಹಾಯ ಸಂಘರ್ಷ ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ "ಸ್ವ ಸಹಾಯ ಸಂಘರ್ಷದ ಪೂರ್ವ" ಹಂತ ಮತ್ತು ಲಿಳಾಸದೂರ್ಧಿಗೆ ನೊಂದಾಯಿಸಲಬ್ಬಿರುವ ಸಂಘರ್ಷದ ನೊಂದಣಿ ಪತ್ರದೂರ್ಧಿಗೆ ಸಂಘರ್ಷದ ನಡವಳಿ ಪ್ರತಿಗಳನ್ನು ನಿಗಮಕ್ಕೆ ಸಲ್ಲಿಸುವುದು.

— ೨ —  
29/10/2023

4. ನೊಂದಣಿ ಪ್ರಾಧಿಕಾರದ ನಿಯಮಗಳಿಂತೆ ನೊಂದಣಿ ಪತ್ರವು ನಲೀಕರಣಗೊಂಡು ಚಾಲ್ತಿಯಲ್ಲಿರಬೇಕು.
5. ಮಹಿಳಾ ಸ್ಪ್ರೆಸ್‌ಹಾಯ ಸಂಘಗಳು ಆದಾಯ ಬರುವಂತೆ ಆರ್ಥಿಕ ಚಟುವಟಿಕೆಗಳಾದ ಉತ್ಪಾದನಾ/ ಸೇವಾ ಘಟಕಗಳನ್ನೂ ಜೊಂಡ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು ಹಾಗೂ ನಿಗಮದಿಂದ ಮೊದಲನೇ ಕಂತಿನ ಸಾಲ ಸೌಲಭ್ಯ ಪಡೆದ ನಂತರ ಸಂಘವು ಹಣಕಾಸಿನ ವಹಿವಾಟು ಮತ್ತು ಸಾಲ ಸಹಾಯಧನವನ್ನು ಒಳಕೊಳ್ಳಲ್ಲಿರುವ ಬಗ್ಗೆ ಅಗತ್ಯ ದಾಖಲೆಗಳ ಮಾಹಿತಿಯನ್ನು ನಿಗಮಕ್ಕೆ ಸಲ್ಲಿಸಬೇಕು.
6. ನಿಗಮದಿಂದ ಸಾಲ ಸಹಾಯಧನ ಪಡೆಯುವ ಮಹಿಳಾ ಸ್ಪ್ರೆಸ್‌ಹಾಯ ಸಂಘಗಳು ಹಾಗೂ ಸಂಘದ ಪ್ರತಿನಿಧಿ-1 ಮತ್ತು ಪ್ರತಿನಿಧಿ-2 ಇವರನ್ನೂ ಜೊಂಡಂತೆ ಎಲ್ಲಾ ಸದಸ್ಯರು ಒಂದು ಬಾರಿ ಮಾತ್ರ ಸಾಲ ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ.

ವ್ಯವಸ್ಥಾಪಕ ನೀರೋಶಕರು, ಡಾ:ಅಂಬೇಡ್ಕರ ಅಭಿವೃದ್ಧಿ ನಿಗಮ ಇವರ ಪ್ರಸ್ತಾವನೆ ಮತ್ತು ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಕಳ 288 ಎಸ್‌ಡಿಸಿ 2022,  
ಚಂಗಳೂರು, ದಿನಾಂಕ: 29.10.2023

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಪರಿಶೀಪ್ತ ಜಾತಿ ಮತ್ತು ಪರಿಶೀಪ್ತ ಪಂಗಡದ ಮಹಿಳಾ ಸ್ಪ್ರೆಸ್‌ಹಾಯ ಸಂಘಗಳು ಮ್ಯಾಕ್ಸ್‌ಮ್ಯಾಕ್ಸ್ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಸೌಲಭ್ಯ ನೀಡಲು ಈ ಕೆಳಕಂಡ ಪರತ್ತಿಗಳನ್ನು ವಿಧಿಸಿ ಅನುಮೋದನೆ ನೀಡಿ ಆದೇಶಿಸಿದೆ.

- ಸರ್ಕಾರವು ನಿಗದಿಪಡಿಸಿರುವ ಪರಿಶೀಪ್ತ ಜಾತಿಯ ಪಟ್ಟಿಯಲ್ಲಿರುವ ಡಾ: ಬಿ.ಆರ್ ಅಂಬೇಡ್ಕರ ಅಭಿವೃದ್ಧಿ ನಿಗಮಕ್ಕೆ ಒಳಪಡುವ ಉಪ ಜಾತಿಯ ಸದಸ್ಯರುಗಳು ಮಾತ್ರ ನಿಗಮಕ್ಕೆ ನಿಯಮಾನುಸಾರ ಅರ್ಜಿಗಳನ್ನು ಸಲ್ಲಿಸಿ ಆಯ್ದು ಸಮಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನೊಂದಾಯಿತ ಸಂಘದ ಹೆಸರು ವಿಳಾಸದೊಂದಿಗೆ ಪ್ರತಿನಿಧಿ-1 ಮತ್ತು ಪ್ರತಿನಿಧಿ-2 ಹಾಗೂ ಉಳಿದ ಸದಸ್ಯರ ಹೆಸರು ಮತ್ತು ವಿಳಾಸದ ವಿವರಗಳೊಂದಿಗೆ ಆಯ್ದು ಸಮಿತಿಯಲ್ಲಿ ಆಯ್ದುಯಾಗಿರಬೇಕು.
- ನಿಗಮದಿಂದ ಸಾಲ ಸೌಲಭ್ಯ ಪಡೆಯುವ ಮಹಿಳಾ ಸ್ಪ್ರೆಸ್‌ಹಾಯ ಸಂಘವು ಕನಿಷ್ಠ 10 ಸದಸ್ಯರನ್ನು ಹೊಂದಿರಬೇಕು. ಸಂಘದ ಪ್ರತಿನಿಧಿ-1 ಮತ್ತು ಪ್ರತಿನಿಧಿ-02 ಸಹಾ ನಿಗಮದ ವ್ಯಾಪ್ತಿಗೆ ಒಳಪಡುವ ಪರಿಶೀಪ್ತ ಜಾತಿಯ ಉಪಜಾತಿಗೆ ಸೇರಿರಬೇಕು ಹಾಗೂ ಸಂಘದ ಸದಸ್ಯರು BPL/ಪಡಿತರ ಚೀಟಿ ಹೊಂದಿರಬೇಕು.
- ಮಹಿಳಾ ಸ್ಪ್ರೆಸ್‌ಹಾಯ ಸಂಘವು ಸರ್ಕಾರಿ/ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ "ಸ್ಪ್ರೆಸ್‌ಹಾಯ ಸರ್ಫಿಟ್ ಸಂಘದ ಹೆಸರಿನಲ್ಲಿ ಸಂಘದ ಪೂರ್ಣ ಹೆಸರು ಮತ್ತು ವಿಳಾಸದೊಂದಿಗೆ ನೊಂದಾಯಿಸಲ್ಪಟ್ಟಿರುವ ಸಂಘದ ಚಾಲ್ತಿಯಲ್ಲಿರುವ ನೊಂದಣಿ ಪತ್ರ ಹಾಗೂ ಇತ್ತೀಚಿನ ಕನಿಷ್ಠ 03 ತಿಂಗಳ ಸಂಘದ ನಡವಳಿ ಪುಸ್ತಕದ ಪ್ರತಿಯನ್ನು ಸಲ್ಲಿಸಬೇಕು.

— K.V

29/10/2023

...3

- ನಿಗಮದಿಂದ ಸಾಲ ಸೌಲಭ್ಯ ಪಡೆಯಲು ಮಹಿಳಾ ಸ್ವ ಸಹಾಯ ಸಂಘರ್ಜು ಆಯಾ ವಿಧಾನ ಸಭಾ ಕ್ಷೇತ್ರದಲ್ಲಿ ನೊಂದಾಣಿಯಾಗಿ, ಸದರಿ ವಿಧಾನ ಸಭಾ ಕ್ಷೇತ್ರದ ವಾಸ್ತವಿಕ್ಯಲ್ಲಿ ವಾಸಮಾಡುವ ಪ್ರತಿನಿಧಿ-1 ಮತ್ತು ಪ್ರತಿನಿಧಿ-2 ಹಾಗೂ ಸದಸ್ಯರುಗಳಾಗಿರಬೇಕು ಮತ್ತು ಸದರಿ ಸಂಘದ ಹೆಸರಿನಲ್ಲಿ ಪ್ರಾಣ ವಿಳಾಸದೊಂದಿಗೆ ಸಂಘದ ಹೆಸರಿನಲ್ಲಿ ಬಾಂಕ್ ಖಾತೆ ಹೊಂದಿರಬೇಕು.
- ಮಹಿಳಾ ಸ್ವ ಸಹಾಯ ಸಂಘರ್ಜು ಆದಾಯ ಬರುವಂತೆ ಆರ್ಥಿಕ ಚಟುವಟಿಕೆಗಳಾದ ಉತ್ಪಾದನಾ/ಸೇವಾ ಫಟಕಗಳನ್ನೊಂದೆ ಆರ್ಥಿಕ ಚಟುವಟಿಕೆಗಳನ್ನು ಕೃಗೋಳಭೇಕು ಹಾಗೂ ನಿಗಮದಿಂದ ಮೊದಲನೇ ಕಂತಿನ ಸಾಲ ಸೌಲಭ್ಯ ಪಡೆದ ನಂತರ ಸಂಘವು ಹಣಕಾಸಿನ ವಹಿವಾಟು ಮತ್ತು ಸಾಲ ಸಹಾಯಧನವನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಅಗತ್ಯ ದಾಖಲೆಗಳ ಮಾಹಿತಿಯನ್ನು ಸಲ್ಲಿಸಬೇಕು.
- ನಿಗಮದಿಂದ ಸಾಲ ಸಹಾಯಧನ ಪಡೆಯುವ ಮಹಿಳಾ ಸ್ವ ಸಹಾಯ ಸಂಘರ್ಜು ಹಾಗೂ ಸಂಘದ ಪ್ರತಿನಿಧಿ-1 ಮತ್ತು ಪ್ರತಿನಿಧಿ-2 ಇವರನ್ನೊಂದಂತೆ ಎಲ್ಲಾ ಸದಸ್ಯರು ಒಂದು ಬಾರಿ ಮಾತ್ರ ಸಾಲ ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ.
- ಒಬ್ಬ ಸದಸ್ಯರಿಗೆ ಒಟ್ಟು ರೂ.25,000/- ರಂತೆ (ರೂ.15,000/- ಸಹಾಯಧನ ಮತ್ತು ರೂ.10,000 ಸಾಲ) ಒಟ್ಟು 10 ಸದಸ್ಯರಿಗೆ ಒಟ್ಟು ರೂ.2.50 ಲಕ್ಷ ನೀಡುವುದು ಒಂದು ವೇಳೆ ಸಂಘದಲ್ಲಿ 10ಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಸದರಿ ಸಂಖ್ಯೆಗನುಗುಣವಾಗಿ ಸಾಲ-ಸಹಾಯಧನ ನೀಡುವುದು.
- ನಿಗಮದಿಂದ ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಟಕದ ಆರ್ಥಿಕ ಚಟುವಟಿಕೆಗಳ ಆಧಾರದ ಮೇಲೆ 02 ಸಮಾನ ಕಂತುಗಳಲ್ಲಿ ಸಂಘದ ಬಾಂಕ್ ಖಾತೆಗೆ RTGS/DBT ಮುಖಾಂತರ ಹಣ ವರ್ಗಾವಣೆ ಮಾಡಬೇಕು.
- ಮೊದಲನೇ ಕಂತು ಬಿಡುಗಡೆಯಾದ ನಂತರ ಸದರಿ ಸಂಘವು ನಿಗಮಕ್ಕೆ ತೀಳಿಸಿರುವಂತೆ ಆರ್ಥಿಕ ಚಟುವಟಿಕೆಗಳನ್ನು ನಡೆಸಿ ಲಾಭಾಂಶ ಮಾಡಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ವಿವರಗಳೊಂದಿಗೆ ಸಲ್ಲಿಸತಕ್ಕದ್ದು. ಅದನ್ನು ಪರಿಶೀಲಿಸಿ 03 ತಿಂಗಳ ನಂತರ ಎರಡನೇ ಕಂತಿನ ಹಣ ಬಿಡುಗಡೆ ಮಾಡುವುದು.
- ಸ್ವ ಸಹಾಯ ಸಂಘದವರು ನಿಗಮಜೀಂದ ನೀಡಿದ ಸಾಲವನ್ನು ಮಂಜೂರಾತಿಯಾಗಿ 3 ತಿಂಗಳಿಗಳ ನಂತರ ವಾರ್ಷಿಕ ಶೇ.4ರ ಬದ್ದ ದರದಲ್ಲಿ ಸಾಲ ಮತ್ತು ಬದ್ದುಯನ್ನು 36 ತಿಂಗಳೊಳಗಾಗಿ ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡತಕ್ಕದ್ದು.

ಕನಾರಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

— ನೀಡಿದ ನೀಡಿದ | 10/10/2023  
(ಕಲಾವತಿ ಎಸ್.ವಿ)

ಸರ್ಕಾರದ ಉಪ ಸಾರ್ವಜನಿಕ ಸಂಸ್ಥೆ  
ಸಮಾಜ ಕಲ್ಯಾಣ ಇಲಾಖೆ.

ಮೈಸೂರು

ಇವರಿಗೆ:

1. ಮಹಾಲೇಖಪಾಲರು, (ಎ&ಇ, ಲೆಕ್ಕಪರಿಶೋಧನೆ-1 ಮತ್ತು 2), ಕನಾರಟಕ ಚೆಂಗಳೂರು.

2. ವ್ಯವಸ್ಥಾಪಕ ನಿರ್ದೇಶಕರು, ಡಾ: ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು
3. ವ್ಯವಸ್ಥಾಪಕ ನಿರ್ದೇಶಕರು ಕನಾರ್ಟಕ ಮಹಾರಾಜ್ಯ ವಾಲ್ಯೈಕಿ ಪರಿಶೀಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಬೆಂಗಳೂರು.
4. ನಿರ್ದೇಶಕರು ಪರಿಶೀಷ್ಟ ಪಂಗಡಗಳ ಕಲ್ಯಾಣ ಇಲಾಖೆ.
5. ವ್ಯವಸ್ಥಾಪಕ ನಿರ್ದೇಶಕರು, ಕನಾರ್ಟಕ ಭೋವಿ ಅಭಿವೃದ್ಧಿ ನಿಗಮ, ಬೆಂಗಳೂರು
6. ವ್ಯವಸ್ಥಾಪಕ ನಿರ್ದೇಶಕರು, ಕನಾರ್ಟಕ ತಾಂಡ ಅಭಿವೃದ್ಧಿ ನಿಗಮ, ಬೆಂಗಳೂರು
7. ವ್ಯವಸ್ಥಾಪಕ ನಿರ್ದೇಶಕರು, ಕನಾರ್ಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಬೆಂಗಳೂರು
8. ಶಾಖಾ ರಕ್ಖಾ ಕಡತ/ಹೆಚ್ಚುವರಿ ಪ್ರತಿ

#### ಪ್ರತಿ ಮಾಹಿತಿಗಾಗಿ:-

1. ಮಾನ್ಯ ಸಮಾಜ ಕಲ್ಯಾಣ ಸಚಿವರ ಆವ್ತ ಕಾರ್ಯದರ್ಶಿ, ವಿಧಾನಸೌಧ.
2. ಸರ್ಕಾರದ ಪ್ರಧಾನ ಕಾರ್ಯದರ್ಶಿ ರವರ ಆವ್ತ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.
3. ಸರ್ಕಾರದ ಉಪ ಕಾರ್ಯದರ್ಶಿ-1, 2& 3 ರವರ ಆವ್ತ ಸಹಾಯಕರು, ಸಮಾಜ ಕಲ್ಯಾಣ ಇಲಾಖೆ, ವಿಕಾಸಸೌಧ, ಬೆಂಗಳೂರು.